

ಕಡಿಮೆ ಸ್ಯಾಚುರೇಟೆಡ್ ಕೊಬ್ಬು
ನಿಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ

ಆಲವ್ ಮತ್ತು ರೈಸ್‌ಬ್ರಾನ್
ಎಣ್ಣೆಗಳಿಗಿಂತಲೂ
ಸನ್‌ಪ್ಯೂರ್ ಕಡಿಮೆ
ಸ್ಯಾಚುರೇಟೆಡ್ ಕೊಬ್ಬನ್ನು
ಹೊಂದಿದೆ.

